



JUNE 21, 2025

AKASHAVANI - DHARWAD

PRADESH SAMACHARA (KANNADA) 12.00 P.M.

<><><>

ಪ್ರಸಾರ ಭಾರತಿ, ಆಕಾಶವಾಣಿ

ಧಾರವಾಡ

ಪ್ರದೇಶ ಸಮಾಚಾರ

<><><>

1. 'ಒಂದೇ ಭೂಮಿ ಹಾಗೂ ಒಂದೇ ಆರೋಗ್ಯಕ್ಕಾಗಿ, ಯೋಗ' ಧ್ಯೇಯದೊಂದಿಗೆ, 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ, ಇಂದು ವಿಶ್ವಾದ್ಯಂತ ಯಶಸ್ವಿಯಾಗಿ ಜರುಗಿತು.

<><><>

ಭಾರತದ 100 ಐತಿಹಾಸಿಕ ತಾಣಗಳು ಹಾಗೂ 50ಕ್ಕೂ ಹೆಚ್ಚು ಸಾಂಸ್ಕೃತಿಕ ಸ್ಥಳಗಳಲ್ಲಿ, ಯೋಗ ಸಂಗಮ - ಸಾಮೂಹಿಕ ಯೋಗ ಪ್ರದರ್ಶನದಲ್ಲಿ, ಜನ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು, ವರದಿಗಳು ಬಂದಿವೆ.

<><><>

ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಿದ್ದ, ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಖಾತೆ ಸಚಿವ ದಿನೇಶ ಗುಂಡೂರಾವ್ ಸೇರಿದಂತೆ, ಗಣ್ಯರು, ಯೋಗಪಟುಗಳು, ವಿಶೇಷ ಆಹ್ವಾನಿತ ಯೋಗ ಗುರುಗಳು ಪಾಲ್ಗೊಂಡು, ಸಾಮೂಹಿಕವಾಗಿ ಯೋಗಾಸನ ಪ್ರದರ್ಶಿಸಿದರು.

<><><>

ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸೇರಿದಂತೆ, ಪ್ರಮುಖರು ಭಾಗವಹಿಸಿದ್ದರು.

<><><>

ಯೋಗ ದಿನ ವಿಶೇಷ ಜಿಂಗಲ್ 30 ಸೆಕೆಂಡುಗಳು

<><><>

2. ಯೋಗ ಇಂದು, ಜೀವನ ಶೈಲಿ ಮಾತ್ರವಲ್ಲದೇ, ಲೋಕ ನೀತಿಯಾಗಿದೆ. ಸಂತುಷ್ಟಿಯ, ಸಮತೋಲಿತ, ಸಂಘಟಿತ ವಿಶ್ವ ನಿರ್ಮಾಣದಲ್ಲಿ, ವಿಶ್ವ ಶಾಂತಿಯ ಸ್ಥಾಪನೆಯಲ್ಲಿ, ಜಾಗತಿಕ ಭಾಗೀದಾರಿಕೆಯನ್ನು ಖಾತ್ರಿ ಪಡಿಸಿದೆ, ಎಂದು, ಪ್ರಧಾನಮಂತ್ರಿ ನರೇಂದ್ರ ಮೋದಿ, ಹೇಳಿದ್ದಾರೆ. ಆಂಧ್ರಪ್ರದೇಶದ, ವಿಶಾಖಪಟ್ಟಣಂ'ನ, ಶ್ರೀ ರಾಮಕೃಷ್ಣ ಪರಮಹಂಸ ಕಡಲ ತೀರದಲ್ಲಿ ಆಯೋಜಿಸಿದ್ದ, ಪ್ರಧಾನ ಯೋಗ ದಿನಾಚರಣೆ ಕಾರ್ಯಕ್ರಮ, 'ಯೋಗಾಂಧ್ರ'ದಲ್ಲಿ ಪಾಲ್ಗೊಂಡು, ಅವರು ಮಾತನಾಡಿದರು.

<><><>

ಪ್ರಧಾನಮಂತ್ರಿ ನರೇಂದ್ರ ಮೋದಿ ಧ್ವನಿ 40 ಸೆಕೆಂಡುಗಳು

<><><>

3. ಪ್ರಾಚೀನ ಭಾರತದ, ಅಮೂಲ್ಯ ಕೊಡುಗೆ ಯೋಗ, ಮಾನವ ಮತ್ತು ಪ್ರಕೃತಿ ಮಧ್ಯೆ ಸಾಮರಸ್ಯ ಹಾಗೂ ಯೋಗಕ್ಷೇಮ ಬೆಸೆಯುವ ಸಾಧನ ಎಂದು, ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ, ವಿಸೋಮಣ್ಣ ಹೇಳಿದ್ದಾರೆ. ಹಾಸನ ಜಿಲ್ಲೆಯ ಐತಿಹಾಸಿಕ ಹಳೆಬೀಡು ದೇವಾಲಯದ ಆವರಣದಲ್ಲಿ, ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು, ಮಾತನಾಡಿದರು.

<><><>

4. ಉತ್ತಮ ಆರೋಗ್ಯ ಮತ್ತು ಮಾನಸಿಕ ಶಾಂತಿಗಾಗಿ, ಯೋಗ ಮತ್ತು ಧ್ಯಾನ ಸಹಕಾರಿ ಎಂದು, ರಾಮನಗರ ಶಾಸಕ, ಇಕ್ಬಾಲ್ ಹುಸೇನ್ ಹೇಳಿದ್ದಾರೆ. ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ, ಯೋಗ ಸಂಗಮ, ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು. ಯೋಗ ನಮ್ಮ ಪುರಾತನ ಪರಂಪರೆ. ನಿತ್ಯ ಯೋಗಾಭ್ಯಾಸ, ಮನಸ್ಸಿನ ಏಕಾಗ್ರತೆ ಸಾಧನೆಗೆ, ಅಡಿಪಾಯವಾಗಿದೆ ಎಂದರು.

<><><>

5. ಬಳ್ಳಾರಿ ನಗರದ ಎಸ್.ಜಿ. ಮಹಾವಿದ್ಯಾಲಯ ಮೈದಾನದಲ್ಲಿ, ಜಿಲ್ಲಾಡಳಿತ ಹಾಗೂ ಆಯುಷ್ ಇಲಾಖೆ ಆಯೋಜಿಸಿದ್ದ, ಅಂತಾರಾಷ್ಟ್ರೀಯ ಯೋಗ ಪ್ರದರ್ಶನಕ್ಕೆ, ಮಹಾಪೌರ ಮುಲ್ಲಂಗಿ ನಂದೀಶ್ ಚಾಲನೆ ನೀಡಿದರು. ಯೋಗ ಗುರುಗಳು, ಯೋಗಾಭ್ಯಾಸ ನಡೆಸಿಕೊಟ್ಟರು. ಲಿಡ್ಜರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಜಿಲ್ಲಾಧಿಕಾರಿ ಪ್ರಶಾಂತಕುಮಾರ ಮಿಶ್ರಾ, ಯೋಗ ಸಾಧಕರನ್ನು ಸನ್ಮಾನಿಸಿದರು.

<><><>

6. ಗದಗ ನಗರದ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ, ಯೋಗ ಸಂಗಮದಲ್ಲಿ, ಯೋಗ ಗುರು ಸತೀಶ ಹೊಂಬಾಳಿ ಪಾಲ್ಗೊಂಡು, ಸಾಮೂಹಿಕ ಯೋಗ ಪ್ರದರ್ಶನದಲ್ಲಿ, ಸಹಸ್ರಾರು ಯೋಗಪಟುಗಳಿಗೆ, ಮಾರ್ಗದರ್ಶನ ಮಾಡಿದರು. ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪಂಚಾಯ್ತಿ ಸಿ.ಇ.ಓ. ಎಸ್.ಭರತ ಸೇರಿದಂತೆ, ಗಣ್ಯರು ಪಾಲ್ಗೊಂಡಿದ್ದರು.

<><><>

7. ವಿಶ್ವ ಕಲ್ಯಾಣ ಸಂಸ್ಥೆ ಸಂಚಾಲಿತ, ಗದುಗಿನ, ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು, ಮಕ್ಕಳು ಅರ್ಥಪೂರ್ಣವಾಗಿ ಆಚರಿಸಿದರು. ಮಂಜುನಾಥ ಹದ್ದಣ್ಣವರ, ಯೋಗ ಪ್ರದರ್ಶನಕ್ಕೆ ಚಾಲನೆ ನೀಡಿ, ವಿಶೇಷ ಮಕ್ಕಳ ಶಾಲೆಯಲ್ಲಿ, ನಿತ್ಯ ಯೋಗಾಭ್ಯಾಸ ಮಾಡುತ್ತಿರುವುದು, ಅವರಲ್ಲಿ ಮಹತ್ವದ ಬದಲಾಣೆ ಹಾಗೂ ಸುಧಾರಣೆಗಳು ಕಂಡುಬಂದಿವೆ ಎಂದರು.

<><><>

8. ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಹಾಗೂ ಹೊಸಕೋಟೆ ತಾಲೂಕುಗಳಲ್ಲಿ, ವಿವಿಧ ಯೋಗ ಸಂಸ್ಥೆಗಳ ಸಹಕಾರದಲ್ಲಿ, ಯೋಗ ಪ್ರದರ್ಶನ ಜರುಗಿತು. ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ದೇವನಹಳ್ಳಿ ಕ್ರೀಡಾಂಗಣದಲ್ಲಿ, ಯೋಗ ಸಂಗಮಕ್ಕೆ ಚಾಲನೆ ನೀಡಿದರು.

<><><>

9. ವರಕವಿ ದ. ರಾ. ಬೇಂದ್ರೆಯವರು, 1964 ರಲ್ಲಿ ರಚಿಸಿದ “ನಾಕುತಂತಿ” ಕೃತಿಗೆ ಅರವತ್ತು ವರ್ಷಗಳು ಪೂರ್ಣಗೊಂಡಿವೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ, ಬೆಂಗಳೂರು ಮಹಾನಗರ ಘಟಕ, ‘ನಾಕುತಂತಿ ಸ್ವಿಪೂರ್ತಿ’ ಸಂಭ್ರಮಾಚರಣೆಯನ್ನು, ವರ್ಷವಿಡೀ ಆಚರಿಸುತ್ತಿದೆ. ಈ ಸರಣಿಯ ನಾಲ್ಕನೇ ಕಾರ್ಯಕ್ರಮ, ಇಂದು ಸಂಜೆ 4:30ಕ್ಕೆ, ಬೆಂಗಳೂರಿನ ಶೇ. ಎದ್ರಿಪುರಂ ಮಹಾವಿದ್ಯಾಲಯದಲ್ಲಿ ಜರುಗಲಿದ್ದು, ಜಿ.ಬಿ. ಹರೀಶ ನಾಕುತಂತಿ ಸಂಕಲನದ ಕುರಿತು, ಮಾನಾಡುವರು.

<><><>

10. ತುಂಗಭದ್ರಾ ಜಲಾಶಯದ ಕಾಲುವೆ ಮೂಲಕ, ಮುಂಗಾರು ಹಂಗಾಮಿಗೆ, ನೀರು ಒದಗಿಸಲು, ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ, 124ನೇ ನೀರಾವರಿ ಸಲಹಾ ಸಮಿತಿ ಸಭೆ, ಇದೇ 27 ರಂದು ಮಧ್ಯಾಹ್ನ 3 ಗಂಟೆಗೆ, ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ, ನಡೆಯಲಿದೆ.

ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದೆ ಎಂದು, ತುಂಗಭದ್ರಾ ಯೋಜನೆ, ಮುನಿರಾಬಾದ್ ವೃತ್ತದ, ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.

<><><>

ಇಲ್ಲಿಗೆ ಪ್ರದೇಶ ಸಮಾಚಾರ ಮುಕ್ತಾಯವಾಯಿತು.

ನಮ್ಮ ಮುಂದಿನ ರಾಷ್ಟ್ರೀಯ ವಾರ್ತಾ ಪ್ರಸಾರ, ಮಧ್ಯಾಹ್ನ 1 ಗಂಟೆ 10 ನಿಮಿಷಕ್ಕೆ.

<><><>

ಹರ್ಷ